

ಗ್ರಹಣದಲ್ಲಿ ಯಾರ ಆಚರಣೆ ಹೇಗೆ	2
ಶೂದ್ರರ ಆಚರಣೆ	2
ಹಸುಗೂಸುಗಳು	4
ಉಪನಯನವಾಗದ ಮಕ್ಕಳು, ಮತ್ತು ಸಣ್ಣ ಹೆಣ್ಣುಮಕ್ಕಳು	6
ಮದುವೆಯಾಗದ ಹೆಣ್ಣುಮಕ್ಕಳು	7
ಉಪನಯನವಾದ ಮಕ್ಕಳು	8
ರಜಸ್ವಲೆಯರು	8
ಜಾತಾಶೌಚದವರು	10
ಮೃತಾಶೌಚವಿರುವವರು	11
ತೀವ್ರವಾದ ಖಾಯಿಲೆ ಇರುವವರು	12
ಪ್ರಯಾಣ ಮಾಡುವವರು	13

ವಿಶ್ವನಂದಿನಿ ಲೇಖನಮಾಲೆ – 270

ಗ್ರಹಣದಲ್ಲಿ ಯಾರ ಆಚರಣೆ ಹೇಗೆ

ಸಣ್ಣ ಮಕ್ಕಳಿಂದ ಆರಂಭಿಸಿ ವೃದ್ಧರವರೆಗೆ, ಗರ್ಭಿಣಿಯರಿಂದ ಆರಂಭಿಸಿ ಖಾಯಿಲೆಯಿಂದ ಅಶಕ್ತರಾಗಿರುವವರೆಗೆ, ರಜಸ್ವಲೆ, ಜಾತಾಶೌಚ, ಮೃತಾಶೌಚಗಳಿರುವವರಿಗೆ ಯಾವ ಯಾವ ರೀತಿಯ ಆಚರಣೆ ಎನ್ನುವದನ್ನು ಈ ಲೇಖನದಲ್ಲಿ ತಿಳಿಯೋಣ.

ಶುದ್ಧರ ಆಚರಣೆ

ಗ್ರಹಣದ ಆರಂಭ ಮತ್ತು ಅಂತ್ಯಗಳ ಸ್ನಾನವನ್ನು ಮಾಡಬೇಕು.

ದೇವರಿಗೆ ನಮಸ್ಕಾರಗಳನ್ನು ಮಾಡಬೇಕು.

ದೇವರ ಹೆಸರುಗಳನ್ನು ಪಠಿಸಬೇಕು.

ದಾಸನಾಹಿತ್ಯದ ದೇವರ ನಾಮಗಳನ್ನು ಹಾಡಬೇಕು.

ದೇವರು ಕೊಟ್ಟಷ್ಟು ಸಂಪತ್ತಿನಲ್ಲಿ ದಾನ ಮಾಡಬೇಕು.

ಈ ಯಾವುದೇ ಕರ್ಮಕ್ಕೂ ಶೂದ್ರರಿಗೆ ಮಂತ್ರಗಳ
ಆವಶ್ಯಕತೆಯಿಲ್ಲ. ಮನಸ್ಸಿನಲ್ಲಿಯೇ ದೇವರ ಸ್ಮರಣೆಯನ್ನು
ಮಾಡುತ್ತ, ದೇವರು ಪ್ರೀತನಾಗಲಿ ಎಂದು ಪ್ರಾರ್ಥಿಸಿ
ಸತ್ಕರ್ಮಗಳನ್ನು ಮಾಡತಕ್ಕದ್ದು.

ಗ್ರಹಣಾಚರಣೆಯಲ್ಲಿ ಕ್ಲಿಷ್ಟವಾದ ನಿಯಮಗಳು ಬ್ರಾಹ್ಮಣರಿಗೆ.
ಅಂತಹ ಆಚರಣೆ ಮಾಡುವ ಬ್ರಾಹ್ಮಣರಿಗೆ ಯಥಾಶಕ್ತಿ
ಯಥಾಯೋಗ್ಯ ಸೇವೆಯನ್ನು ಮಾಡಬೇಕು.

ಉದಾಹರಣೆಗೆ, ನದಿಯ ತೀರ ಮುಂತಾದ ಕಡೆಯಲ್ಲಿ ಸ್ನಾನ
ಮಾಡುವದಕ್ಕಾಗಿ ಅಲ್ಲಿರುವ ಕಳೆಯನ್ನು ಕಿತ್ತು, ಕಲ್ಲನ್ನು
ಸರಿಮಾಡಿ ಸ್ನಾನಾದಿಗಳಿಗೆ ಅನುಕೂಲ ಮಾಡಿಕೊಟ್ಟರೆ ಆ
ವಿಷ್ಣುಭಕ್ತರು ಮಾಡುವ ಕರ್ಮಾಚರಣೆಯಿಂದ ಉಂಟಾಗುವ
ಫಲದಲ್ಲಿ ಶೂದ್ರರಿಗೂ ಮಹತ್ತರ ಪಾಲು ದೊರೆಯುತ್ತದೆ.

ಹಸುಗೂಸುಗಳು

ಹಲ್ಲು ಬರುವವರೆಗೆ ಮಕ್ಕಳಿಗೆ ಯಾವ ನಿಯಮ ಇರುವದಿಲ್ಲ. ಹೀಗಾಗಿ ಗ್ರಹಣದ ಆಚರಣೆಯನ್ನು ಅವರಿಂದ ಮಾಡಿಸಲೇ ಬೇಕೆಂಬ ನಿಯಮ ಇರುವದಿಲ್ಲ.

ಗ್ರಹಣದ ಸಮಯದಲ್ಲಿ ಹಸುಗೂಸುಗಳನ್ನು ಸರ್ವಥಾ ಮನೆಯಿಂದ ಹೊರಗೆ ಕರೆದುಕೊಂಡು ಬರತಕ್ಕದ್ದಲ್ಲ. ತಾಯಿ ಮಕ್ಕಳು ಮನೆಯಲ್ಲಿಯೇ ಇರತಕ್ಕದ್ದು.

ಗ್ರಹಣದ ಸಮಯ ಸ್ನಾನಕ್ಕೆ ಅನುಕೂಲವಾಗಿದ್ದರೆ (ಬೇಸಿಗೆ, ಹಗಲು ಮುಂತಾದವು ಸ್ನಾನಕ್ಕೆ ಅನುಕೂಲ) ಆ ಮಕ್ಕಳಿಗೂ ಸ್ನಾನ ಮಾಡಿಸಬಹುದು. ಅದರಿಂದ ಮಗುವಿಗೆ ಶ್ರೇಯಸ್ಸು.

ಆದರೆ, ಸ್ನಾನದಿಂದ ಮಕ್ಕಳಿಗೆ ಬಾಧಕವಾಗುತ್ತಿದ್ದಲ್ಲಿ ಸರ್ವಥಾ ಬೇಡ.

ಚಳಿಗಾಲ, ಮಳೆಗಾಲ, ಮಧ್ಯರಾತ್ರಿಗಳಲ್ಲಿ ಸ್ನಾನದಿಂದ
ಕೆಲವು ಬಾರಿ ತೊಂದರೆಯಾಗುತ್ತದೆ. ತುಂಬ ಕಡಿಮೆಯ
ಅವಧಿಯ ಗ್ರಹಣದಲ್ಲಿ ಸಾಧ್ಯವಿರುವದಿಲ್ಲ. ಹೀಗಾಗಿ
ಆರಂಭದ (ಗ್ರಹಣ ಹಿಡಿದ) ಸ್ನಾನ ಬೇಡ.

ಗ್ರಹಣ ಮುಗಿದ ಸ್ನಾನ ಮಾಡಿಸುವುದ ಉತ್ತಮ.
ಅನಾರೋಗ್ಯದ ಸಮಸ್ಯೆ, ಅಥವಾ ಅನಾರೋಗ್ಯ ಉಂಟಾಗುವ
ಭೀತಿಯಿದ್ದಲ್ಲಿ ಹಸುಗೂಸುಗಳಿಗೆ ಸ್ನಾನ ಬೇಡ.

ಗ್ರಹಣ ಮುಗಿಯುತ್ತಿದ್ದಂತೆ ಅದಕ್ಕೆ ಹಾಕಿರುವ ಬಟ್ಟೆಯನ್ನು
ಬಿಚ್ಚಿ ಮತ್ತೊಬ್ಬರು ಆ ಬಟ್ಟೆಯನ್ನು ಸ್ನಾನಕ್ಕೆ ಒಯ್ದು ಶುದ್ಧ
ಮಾಡಬೇಕು.

ಈಗಾಗಲೇ ಸ್ನಾನ ಮಾಡಿರುವ ಮತ್ತೊಬ್ಬರು ಮಗುವನ್ನು
ಎತ್ತಿಕೊಂಡು ಬೇರೆ ಬಟ್ಟೆಯನ್ನು ತಕ್ಷಣದಲ್ಲಿ ಹಾಕತಕ್ಕದ್ದು.

ಹಸುಗೂಸುಗಳಿಗೂ ಗ್ರಹಣಕಾಲದಲ್ಲಿ ಏನನ್ನೂ ತಿನ್ನುವದಕ್ಕೆ
ಕುಡಿಯುವದಕ್ಕೆ ನೀಡುವದು ಬೇಡ.

ಅನಿವಾರ್ಯವಾಗಿ ನೀಡುವ ಪ್ರಸಕ್ತಿ ಬಂದರೆ ಹರಿಗುರುಗಳನ್ನು
ಭಕ್ತಿಯಿಂದ ಸ್ಮರಣೆ ಮಾಡುತ್ತ ಯಾವುದೇ
ತೊಂದರೆಯಾಗದಿರಲಿ ಎಂದು ಪ್ರಾರ್ಥಿಸುತ್ತ ಹಾಲನ್ನು
ಕುಡಿಸತಕ್ಕದ್ದು.

ಆದಷ್ಟು ಆ ಸಮಯದಲ್ಲಿ ಕುಡಿಸುವದನ್ನು ತಿನ್ನಿಸುವದನ್ನು
ನಿಲ್ಲಿಸಬೇಕು.

ಉಪನಯನವಾಗದ ಮಕ್ಕಳು, ಮತ್ತು ಸಣ್ಣ ಹೆಣ್ಣುಮಕ್ಕಳು

ಈ ವಯಸ್ಸಿನ ಮಕ್ಕಳಿಗೆ ಅವಶ್ಯವಾಗಿ ಸ್ನಾನವನ್ನು
ಮಾಡಿಸತಕ್ಕದ್ದು.

ಜ್ವರ ಮುಂತಾದ ಖಾಯಿಲೆಯಿಂದ ತೊಂದರೆಯಾಗಿದ್ದಲ್ಲಿ
ಬಿಟ್ಟು ಸ್ನಾನವನ್ನು ಮಾಡಿಸತಕ್ಕದ್ದು.

ಅದೂ ಸಾಧ್ಯವಿಲ್ಲದಿದ್ದಲ್ಲಿ ಅವರ ಬಟ್ಟೆಯನ್ನು ಬಿಚ್ಚಿ, ಅವರ
ಮೇಲೆ ಶುದ್ಧವಾದ ನೀರನ್ನು ಅಥವಾ ಗೋಮೂತ್ರವನ್ನು

ಅಥವಾ ತುಳಸೀಮೃತ್ತಿಕೆಯನ್ನು ಅವರ ಮೇಲೆ ಹಾರಿ
ತಕ್ಷಣದಲ್ಲಿ ಬೇರೆ ಬಟ್ಟೆಯನ್ನು ಹಾಕತಕ್ಕದ್ದು.

ಖಾಯಿಲೆ ಜಾಸ್ತಿ ಮಾಡಿಕೊಂಡು ಧರ್ಮಾಚರಣೆ ಮಾಡಿ
ಎಂದು ಶಾಸ್ತ್ರ ಹೇಳುವದಿಲ್ಲ.

ಈ ವಯಸ್ಸಿನ ಮಕ್ಕಳು – ಆರೋಗ್ಯವಾಗಿದ್ದಾಗ – ನದೀ
ಸಮುದ್ರ ಮುಂತಾದವುಗಳಿಗೆ ಕರೆದುಕೊಂಡು ಹೋಗಿ
ಧರ್ಮಾಚರಣೆ ಮಾಡುವಾಗ ಪಕ್ಕದಲ್ಲಿ ಕೂಡಿಸಿಕೊಳ್ಳತಕ್ಕದ್ದು.
ಮುಖ್ಯವಾಗಿ ಗಂಡುಮಕ್ಕಳನ್ನು ಕಾರಣ ಮೊದಲಿಂದ
ಧರ್ಮಾಚರಣೆ ಮಾಡುವ ಬುದ್ಧಿ ಬಂದಲ್ಲಿ ನಂತರದಲ್ಲಿ ಅದು
ತಾನಾಗಿ ಬರುತ್ತದೆ.

ಮದುವೆಯಾಗದ ಹೆಣ್ಣುಮಕ್ಕಳು

ಗ್ರಹಣ ಹಿಡಿದ ಸ್ನಾನ, ಬಿಟ್ಟ ಸ್ನಾನ ಎರಡೂ ಮಾಡತಕ್ಕದ್ದು.
ತಮಗೆ ಯೋಗ್ಯವಾದ ಪಾರಾಯಣಗಳನ್ನು ಮಾಡತಕ್ಕದ್ದು.
ನಮಸ್ಕಾರಗಳನ್ನು ಸಮರ್ಪಿಸತಕ್ಕದ್ದು.

ಉಪನಯನವಾದ ಮಕ್ಕಳು

ಎಲ್ಲ ವಿಧಿಗಳನ್ನೂ ಅನುಸರಿಸಬೇಕು.

ಖಾಯಿಲೆಯಿದ್ದಾಗ ಅಶಕ್ತರ ನಿಯಮವನ್ನು
ಅನುಸರಿಸಬೇಕು.

ರಜಸ್ವಲೆಯರು

ರಜಸ್ವಲೆಯರಿಗೆ ಮೊದಲ ಮೂರು ದಿವಸಗಳಲ್ಲಿ ಗ್ರಹಣ
ಒದಗಿದರೆ ಹಿಡಿದ ಸ್ನಾನ ಮತ್ತು ಬಿಟ್ಟ ಸ್ನಾನ ಎರಡನ್ನೂ
ಮಾಡಬೇಕು. ಬಾವಿ, ನದಿ, ಸರೋವರ, ಸಮುದ್ರಗಳಲ್ಲಿ
ಮಾಡಬಾರದು, ಮನೆಯಲ್ಲಿಯೇ ಮಾಡಬೇಕು. ಸ್ನಾನ
ಮಾಡುವಾಗ ಹರಿಯ ಹೆಸರುಗಳ , ಗಂಗಾದೇವಿಯ
ಹೆಸರುಗಳ ಸ್ಮರಣೆ ಮಾತ್ರ. ಇನ್ನಾವುದೇ ಸ್ತೋತ್ರಗಳನ್ನು
ಹೇಳಿಕೊಳ್ಳತಕ್ಕದ್ದಲ್ಲ.

ಸ್ನಾನ ಮಾಡಿದರೂ ಮತ್ತೊಬ್ಬರನ್ನು ಮುಟ್ಟದೇ ದೇವರ
ಹಾಡುಗಳನ್ನು ಹೇಳಿಕೊಳ್ಳತಕ್ಕದ್ದು.

ನಮಸ್ಕಾರ, ದಾನ, ಜಪ, ಸ್ತೋತ್ರಗಳ ಪಾರಾಯಣ ಇದು ಯಾವುದನ್ನೂ ಮಾಡಬಾರದು. (ದಾನ ಮಾಡಿಸುವ ಅಪೇಕ್ಷೆ ಮತ್ತು ಅನಿವಾರ್ಯತೆ ಇದ್ದಲ್ಲಿ ಗಂಡ ಮುಂತಾದವರು ಅವರ ಪರವಾಗಿ ಮಾಡಬೇಕು.)

ಬಿಟ್ಟು ಬಳಿಕವೂ ಸ್ನಾನ ಮಾಡಬೇಕು.

ಆ ನಂತರವೂ ರಜಸ್ವಲೆಯ ಧರ್ಮವನ್ನು ಪಾಲಿಸಿ ನಾಲ್ಕನೆಯ ದಿವಸ ಸ್ನಾನ ಮಾಡಿ ಶುದ್ಧರಾಗಬೇಕು.

ಗ್ರಹಣದ ದಿವಸ ನಾಲ್ಕನೆಯ ನೀರಾಗಿದ್ದರೆ, ಗ್ರಹಣದ ಕಾಲದಲ್ಲಿ ಇತರರನ್ನು ಮುಟ್ಟಬಹುದು. ಆದರೆ ಉಳಿದಂತೆ ಯಾವುದೇ ಸ್ತೋತ್ರ, ಜಪಗಳು ಇರುವದಿಲ್ಲ.

ಗ್ರಹಣದ ದಿವಸ ಐದನೆಯ ನೀರಾಗಿದ್ದರೆ ಅವರಿಗೆ ಯೋಗ್ಯವಾದ ಸಕಲ ಸತ್ಕರ್ಮಗಳನ್ನೂ (ಜಪ-ಪಾರಾಯಣ-ದಾನ-ನಮಸ್ಕಾರ) ಮಾಡತಕ್ಕದ್ದು.

ಜಾತಾಶೌಚದವರು

ಮನೆಯಲ್ಲಿ ಮಗು ಜನಿಸಿರುವ ಕಾರಣ ಅಶೌಚ ಉಳ್ಳವರು
ಗ್ರಹಣದ ಎರಡೂ ಕಾಲದಲ್ಲಿ ಸ್ನಾನ ಮಾಡಬೇಕು.

ಗಾಯತ್ರೀ ಜಪ ಮತ್ತು ಪಾರಾಯಣಗಳನ್ನು ಮಾಡಬೇಕು

ದಾನವನ್ನು ಮಾಡತಕ್ಕದ್ದಲ್ಲ. ದಾನವನ್ನು ಸ್ವೀಕರಿಸತಕ್ಕದ್ದಲ್ಲ.

ಗ್ರಹಣಕಾಲದಲ್ಲಿ ಅಶೌಚವಿಲ್ಲದವರ ಸ್ವರ್ಶ ಮಾಡಬಾರದು.

(ಹೇಗೆ ಜಾತಾಶೌಚದಲ್ಲಿ ಇತರರ ಸ್ವರ್ಶ ಮಾಡಿದರೂ

ಮಡಿಯಲ್ಲಿರುವವರ ಸ್ವರ್ಶ ಮಾಡುವದಿಲ್ಲವೋ ಹಾಗೆ)

ಮೃತಾಶೌಚವಿರುವವರು

ಬಂಧುಗಳ ಮರಣದಿಂದ ಮೈಲಿಗೆಯನ್ನು ಪಡೆದವರು
ಗ್ರಹಣದ ಸಮಯದಲ್ಲಿ ಎರಡೂ ಕಾಲದಲ್ಲಿ ಸ್ನಾನ
ಮಾಡಬೇಕು.

ಗಾಯತ್ರೀ ಜಪ ಬಿಟ್ಟು ಬೇರೆ ಮಂತ್ರಗಳ ಜಪ
ಮಾಡಬಾರದು.

ದಾಸಸಾಹಿತ್ಯದ ದೇವರ ನಾಮಗಳನ್ನು ಹೇಳಿಕೊಳ್ಳತಕ್ಕದ್ದು.

ದಾನ ಮಾಡಬಾರದು, ದಾನ ಸ್ವೀಕರಿಸಬಾರದು. ನಮಸ್ಕಾರ
ಮಾಡಬಾರದು, ನಮಸ್ಕಾರ ಸ್ವೀಕರಿಸಬಾರದು.

ಗ್ರಹಣಕಾಲದಲ್ಲಿ ಅನುಷ್ಠಾನ ಮಾಡುತ್ತಿರುವ ಮತ್ತೊಬ್ಬರನ್ನು
ಸ್ಪರ್ಶ ಮಾಡಬಾರದು.

ಕೆಲವರು ಅಶೌಚದಲ್ಲಿರುವವರಿಗೆ ಗ್ರಹಣಸ್ನಾನ ಮಾಡಿದ
ನಂತರ ಪೂರ್ಣ ಶುದ್ಧಿ ಎನ್ನುತ್ತಾರೆ. ಅದಕ್ಕೆ ವಚನಗಳನ್ನೂ

ಉದಾಹರಿಸುತ್ತಾರೆ. ಆದರೆ ಶಿಷ್ಟಾಚಾರದಲ್ಲಿ ಆ ರೀತಿಯ ಕ್ರಮ ಕಂಡು ಬರುವುದಿಲ್ಲ.

ತೀವ್ರವಾದ ಖಾಯಿಲೆ ಇರುವವರು

ಎದ್ದು ಸ್ನಾನ ಮಾಡಲಾಗದಷ್ಟು ಖಾಯಿಲೆ ಇರುವವರು ಗ್ರಹಣ ಕಾಲ ಮುಗಿದ ನಂತರ ಬಟ್ಟೆಯನ್ನು ಬದಲಿಸಬೇಕು.

ಮಲಗಿದ್ದಲ್ಲಿಯೇ ಅವಶ್ಯವಾಗಿ ಹರಿಸ್ಮರಣೆಯನ್ನು ಮಾಡತಕ್ಕದ್ದು. ಪ್ರವಚನಗಳನ್ನು ಕೇಳತಕ್ಕದ್ದು.

ಖಾಯಿಲೆಯ ಪರಿಹಾರಕ್ಕಾಗಿ ಅವರ ಬಂಧುಗಳು ಪಾರಾಯಣ ಜಪ ದಾನಗಳನ್ನು ಮಾಡುವದರಿಂದ ಖಾಯಿಲೆ ಪರಿಹಾರವಾಗುತ್ತದೆ.

ಆಸ್ವತ್ಥೆಯಲ್ಲಿರುವವರಿಗೆ ಯಾವುದೂ ಸಾಧ್ಯವಿರುವುದಿಲ್ಲ. ಹೀಗಾಗಿ ಮನೆಗೆ ಬಂದ ನಂತರ ಪೂರ್ಣವಾಗಿ ಸ್ನಾನ ಮಾಡಿ, ಎಲ್ಲ ಬಟ್ಟೆಗಳನ್ನು ತೋಯಿಸಿ ಶುದ್ಧರಾಗತಕ್ಕದ್ದು.

ಪ್ರಯಾಣ ಮಾಡುವವರು

ಗ್ರಹಣಕಾಲದಲ್ಲಿ ಸರ್ವಥಾ ಪ್ರಯಾಣ ಮಾಡತಕ್ಕದ್ದಲ್ಲ.

ಆದರೆ ಅನಿವಾರ್ಯವಾಗಿ ಪ್ರಯಾಣ ಮಾಡುವವರು ಮನೆ ಮುಟ್ಟಿದ ಬಳಿಕ ತಮ್ಮ ಜೊತೆಯಲ್ಲಿ ಒಯ್ಯಿರುವ ಎಲ್ಲ ಪದಾರ್ಥಗಳನ್ನೂ ತೊಯಿಸಿ ಸ್ನಾನ ಮಾಡಬೇಕು.

ಪ್ರಯಾಣ ಮಾಡುವಾಗ ದೇವರ ಸ್ಮರಣೆಯನ್ನು ಮಾಡತಕ್ಕದ್ದು. ಉಳಿದ ಯಾವುದೇ ಜಪ, ಪಾರಾಯಣಗಳನ್ನು ಮಾಡತಕ್ಕದ್ದಲ್ಲ.

ದಾನವನ್ನು ಮಾನಸಿಕವಾಗಿ ಸಂಕಲ್ಪಿಸಿ ನಂತರ ನೀಡತಕ್ಕದ್ದು.

ಆದರೆ ಗ್ರಹಣಕಾಲದಲ್ಲಿ ಪ್ರಯಾಣ ಮಾಡದಿರುವಂತೆ ಮಹಾಪ್ರಯತ್ನವನ್ನು ಮಾಡಬೇಕು.

ಗ್ರಹಣಕಾಲ ಸಾಧನೆಗೆ ಶ್ರೇಷ್ಠವಾದ ಕಾಲ. ನಮ್ಮ ಪಾಪಗಳನ್ನು
ಪರಿಹರಿಸಿಕೊಳ್ಳಲು ಭಗವಂತ ಅನುಗ್ರಹಿಸಿರುವ ಪರ್ವಕಾಲ.
ಶ್ರೀಹರಿಯ ಪ್ರಸಾದರೂಪವಾದ ಆ ಕಾಲವನ್ನು ನಿಂದೆ
ಮಾಡದೆ ವ್ಯರ್ಥ ಮಾಡದೆ ಎಷ್ಟು ಸಾಧ್ಯವೋ ಅಷ್ಟು
ಸದುಪಯೋಗ ಪಡಿಸಿಕೊಳ್ಳಬೇಕು.

— ವಿಷ್ಣುದಾಸ ನಾಗೇಂದ್ರಾಚಾರ್ಯ

ಮತ್ತೇನಾದರೂ ಸಂಶಯವಿದ್ದಲ್ಲಿ ಈ ಲೇಖನದ
ಕಾಮೆಂಟುಬಾಕ್ಸಿನಲ್ಲಿ ಪ್ರಶ್ನೆಯನ್ನು ಕೇಳಬಹುದು.
ಉತ್ತರಿಸಲು ಪ್ರಯತ್ನಿಸುತ್ತೇನೆ.